

ಗಣ್ಯರು ಕಂಡಂತೆ ತಲ್ಲಿರು ರಾಯನಗೌಡರು

ಯಲ್ಲಪ್ಪ ಬಸಪ್ಪ ಕಡಕೋಳ

ಸಂಶೋಧನಾ ವಿದ್ಯಾರ್ಥಿ, ಶಾಸ್ತೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆ, ರಾಣಿ ಚನ್ನಮ್ಮೆ
ವಿಶ್ವವಿದ್ಯಾಲಯ, ಬೆಳಗಾವಿ.

Received: 15-02-2024 ; Accepted: 16-03-2024 ; Published: 07-05-2024

DOI: <https://doi.org/10.5281/zenodo.11127295>

ABSTRACT:

“ತಲ್ಲಿರು ರಾಯನಗೌಡರು ಸಮಗ್ರ ಅಧ್ಯಯನ” ಬಹುಮುಖಿಯಾಗಿ ನಡೆಯುವಂತಹುದ್ದು. ರಾಯನಗೌಡರು ಬಹುಮುಖ ವೈಕೀಕ್ರಿಕ ಹೊಂದಿದವರಾಗಿದ್ದರು. ಭಾರತದ ಸ್ವಾತಂತ್ರ್ಯ ಹೋರಾಟ, ಸ್ವಾತಂತ್ರ್ಯ ನಂತರ ಕನಾರ್ಕ ಏಕೀಕರಣ ಜೊತೆಗೆ ಸಾಹಿತ್ಯ ಸಂಶೋಧನೆಯಲ್ಲಿ ಅವರ ವೈಕೀಕ್ರಿಕವನ್ನು ದಾಖಲೆಗಳ ಮೂಲಕ ಕಾಣಬಹುದಾಗಿದೆ. ಈ ಹಿನ್ನಲ್ಲಿಯಲ್ಲಿ ಅವರ ನಿಧನ 30-9-1982 ರ ನಂತರ ಅವರ ಅಳಿಯ ಅಂದರೆ ರಾಯನಗೌಡರ ಮಗಳಾದ ದೇವಿಕಾರಾಣಿಯವರ (ಸದ್ಯ ಬೆಂಗಳೂರಿನಲ್ಲಿ ಇಡ್ಡರೆ) ಅವರ ಪತಿ ದಿವಂಗತ ಹೇತು, ಬಸನಗೌಡ. ಆರ್. ಪಾಟೀಲರು ತಮ್ಮ ಮಾವನವರ ವೈಕೀಕ್ರಿಕ ಪುರಿತು ಅಗ್ರಣಿ ಸ್ವಾತಂತ್ರ್ಯ ಯೋಧ ತಲ್ಲಿರು ರಾಮನಗೌಡರು ಜೀವನ ದರ್ಶನ ಗ್ರಂಥ ಪ್ರಕಟಣೆಯ ಯೋಜನೆ ಹಾಕಿಕೊಂಡ ಸಂದರ್ಭದಲ್ಲಿ, ಅವರು ರಾಯನಗೌಡರ ಅತ್ಯಂತ ನಿಕಟವರೆಗಳನ್ನು ಭೇಟಿಯಾದರು. ಅವರಲ್ಲಿ ಬಹುತೇಕರು ಇಂದು ಜೀವಂತವಿಲ್ಲ ಅಂತವರ ಅನುಭವ ಧಾರೆಗಳು ಬರಹ ರೂಪದಲ್ಲಿ ರಾಯನಗೌಡರ ವೈಕೀಕ್ರಿಕವನ್ನು ತರೆದಿಟ್ಟವು. ಈ ಕೃತಿಯಲ್ಲಿ ಅವುಗಳನ್ನು ನಾವು ಕಾಣಬಹುದು. ಹಾಗೆಯೇ ಎಂ. ಎಂ. ಕಲಬುಗಿರಿಯವರು ಕೂಡ ಕಿತ್ತಾರು ಸಂಸ್ಥಾನ ಭಾಗ 1, 2, 3, ಕೃತಿಗಳಲ್ಲಿ ರಾಯನಗೌಡರ ವೈಕೀಕ್ರಿಕವನ್ನು ತರೆದಿಟ್ಟಿರುವರು. ಜೊತೆಗೆ ಎಂ. ಎಂ. ಕಲಬುಗಿರಿಯವರ ಭಾರತ ಸ್ವಾತಂತ್ರ್ಯ ಮತ್ತು ಕನಾರ್ಕ ಏಕೀಕರಣ ಲಿಂಗಾಯತರ ಪಾತ್ರ ಎಂಬ ಕೃತಿಯಲ್ಲಿಯೂ ಕೂಡ ರಾಯನಗೌಡರ ಹೋರಾಟದ ಹಾದಿಯನ್ನು ದಾಖಲಿಸಿರುವರು. ಈ ದಿಸೆಯಲ್ಲಿ ಈ ಎಲ್ಲ ಕೃತಿಗಳ ಅವಲೋಕನದ ಜೊತೆಗೆ ರಾಯನಗೌಡರ ಸಮಗ್ರ ವೈಕೀಕ್ರಿಕವನ್ನು ಹಿಡಿದಿದುವ ಪ್ರಯತ್ನ ಈ ಅಧ್ಯಾಯದಲ್ಲಿ ಸಾಗಿದೆ.

KEYWORDS:

ತಲ್ಲಿರು, ರಾಯನಗೌಡರು, ಸ್ವಾತಂತ್ರ್ಯ, ಹೋರಾಟ, ಕಿತ್ತಾರು, ಸಾಹಿತ್ಯ, ಸೃಷ್ಟಿ, ಬಂಡಾಯ, ದತ್ತಿ ಪಾಟೀಲ.

ರಾಯನಗೌಡರ ಆರೋಗ್ಯ 1969 ರಲ್ಲಿ ಕ್ಷೇಣಿಸಿದಾಗ ಅವರ ಮಗಳು ದೇವಿಕಾರಾಣಿ ಮತ್ತು ಅಳಿಯ ಬಸನಗೌಡ ಆರ್ ಪಾಟೀಲರು ಅವರು ಬಾಳಿದ ಬಗೆ, ಸಮಾಜದ ಬಗೆ ಅವರಿಗಿಧ್ಯ ಕಳಕಳಿ, ಅವರ ಜೀವನ ಮೌಲ್ಯ, ಆದಶಾಗಳ ಬಗೆ ದಾಖಲೀಕರಣ ಮಾಡುವ ಯೋಚನೆ ರೂಪಿಸಿದರು. ಅದು ಅವರಿಂದ ಹೂಡ ಕೈಗೂಡುವುದು ಕಷ್ಟಸಾಧ್ಯವಾಯಿತೆಂಬುದನ್ನು ಅವರು ತಮ್ಮ ಮಾತುಗಳಲ್ಲಿ ಹೇಳಿಕೊಂಡಿರುವರು (ಅಗ್ನಗಣ್ಯ ಸ್ವಾತಂತ್ರ್ಯಯೋಧ ತಲ್ಲಿರು ರಾಯನಗೌಡರು ಜೀವನ ದರ್ಶನ. ಪುಟ ಸಂಖ್ಯೆ 1 ಹೊಸ್ತಿಲ ಮಾತು). ಅಂದರೆ ರಾಯನಗೌಡರ ನಿಧನ ನಂತರ(1982) ಈ ಕಾರ್ಯಕ್ರಮದಲ್ಲಿ ತೊಡಗಿರುವುದು. ಈ ದಂಪತ್ತಿಗಳು ತಮ್ಮ ಕುಟುಂಬದ ಒಡನಾಡಿಗಳು. ರಾಯನಗೌಡರ ಮಕ್ಕಳು, ಅಳಿಯಂದಿರು ಹೀಗೆ ಹಲವರನ್ನು ಸಂಪರ್ಕಿಸಿ ಅವರ ಅಭಿಪ್ರಾಯ ಪಡೆದು 1994 ರಲ್ಲಿ ರಾಯನಗೌಡ ಸ್ವಾರ್ಥಕ ವಿಶ್ವಾಸ್ಥ ಸಂಸ್ಥೆಯೊಂದನ್ನು ಸ್ಥಾಪಿಸಿದರು. ಈ ಕಾರ್ಯಕ್ರಮವನ್ನು ತಲ್ಲಿರಿನ ರಾಯನಗೌಡರ ಮನೆಯ ಆವರಣದಲ್ಲಿ 1994 ಅಕ್ಟೋಬರ್ 2 ರಂದು ಕಾರ್ಯಕ್ರಮ ಆಯೋಜಿಸಿದ ಸಂದರ್ಭದಲ್ಲಿ ಇದರ ಪ್ರಾರಂಭೋತ್ಸವಕ್ಕೆ ಅಂದಿನ ಗದಗಿನ ಶ್ರೀ ಜಗದ್ಗುರು ತೋಂಟದಾಯಕ ಮತದ ಪರಮಪೂಜ್ಯ ಲಿಂಗ್ಯುಕ್ಯ ಶ್ರೀ ಸಿದ್ಧಲಿಂಗ ಸ್ವಾಮಿಗಳ ಸಂಸ್ಥೆಯ ಆರಂಭಕ್ಕೆ ತಲ್ಲಿರಿನಲ್ಲಿ ಚಾಲನೆ ನೀಡಿದ ಸಂದರ್ಭ. ಆ ದಿನ ತಲ್ಲಿರು ರಾಯನಗೌಡರ ಪರಿಚಯಸ್ಥರು ಅನೇಕ ಗ್ರಂಥಮಾನ್ಯರು ಅಲ್ಲಿ ಆಗಮಿಸಿದರು. ಅವರೆಲ್ಲರ ಅಭಿಪ್ರಾಯ ಪಡೆಯಲು ಅದೊಂದು ವೇದಿಕೆಯಾಗಿ ಪರಿಣಮಿಸಿತು. ಆ ಸಂದರ್ಭದಲ್ಲಿ ಬ್ಯೇಲಹೊಂಗಲದ ಶಾಸಕರಾಗಿದ್ದ ಶಿವಾನಂದ ಕೌಜಲಗಿ ಮತ್ತು ಸವದತ್ತಿಯ ಶಾಸಕರಾಗಿದ್ದ ಸುಭಾಸ ಕೌಜಲಗಿ. ದಿವಂಗತ ಪಾಟೀಲ ಪುಟ್ಟಪ ಅವರ ಸಮೃದ್ಧಿದಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ರಾಯನಗೌಡ ಸ್ವಾರ್ಥಕ ವಿಶ್ವಾಸ್ಥ ಸಂಸ್ಥೆ (1994) ತಲ್ಲಿರು:

1994 ರಲ್ಲಿ ರಾಯನಗೌಡ ಸ್ವಾರ್ಥಕ ವಿಶ್ವಾಸ್ಥ ಸಂಸ್ಥೆಯೊಂದನ್ನು ಸ್ಥಾಪಿಸಿದರು. ಈ ಕಾರ್ಯಕ್ರಮವನ್ನು ತಲ್ಲಿರಿನ ರಾಯನಗೌಡರ ಮನೆಯ ಆವರಣದಲ್ಲಿ 1994 ಅಕ್ಟೋಬರ್ 2 ರಂದು ವಿದ್ಯುತ್ಕಾವಾಗಿ ಗದುಗಿರ ತೋಟದಾಯಕ ಮತದ ಜಗದ್ಗುರು ಸಿದ್ಧಲಿಂಗ ಸ್ವಾಮೀಚಿಯವರಿಂದ ಚಾಲನೆಗೊಂಡಿತು. ಈ ದಿನ ಪ್ರಥಮ ಟಿ. ಎಸ್. ಆರ್. ಪ್ರಶಸ್ತಿ ವಿಭಾಗಿತ ಪಾಟೀಲ ಪುಟ್ಟಪ್ಪನವರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ಪ್ರಾರಂಭಗೊಂಡ ಕಾರಣ ಪಾಟೀಲ ಪುಟ್ಟಪ್ಪನವರ ಮಾತುಗಳು ಆ ದಿನ ಕಾರ್ಯಕ್ರಮದಲ್ಲಿ ಸೇರಿದ್ದ ಎಲ್ಲರ ಮೇಲೆ ಪ್ರಭಾವ ಬೀರಿದವು. ಅದರ ಪ್ರತಿಫಲ ರಾಯನಗೌಡರ ಜೀವನ ದರ್ಶನ ಕೃತಿ ಹೊರಬರಲು ಕಾರಣವಾಯಿತು. ಈ ದಿನ ಸೇರಿದ್ದ ರಾಯನಗೌಡರ ಜೀವನ ಪರಿಚಯವಿಧ್ಯ ಎಲ್ಲ ಸಹೃದಯರು ತಂಬು

ಹೃದಯದಿಂದ ತಮ್ಮಿಂದ ಲೇಖನ ಬರೆದುಕೊಡಲು ಸಮ್ಮತಿ ಸೂಚಿಸಿದರು. ನಂತರ ರಾಯನ ಗೌಡರ ಜೀವನ ದರ್ಶನ ಕೃತಿ ಹೋರತರುವಲ್ಲಿ ಅವರ ಅಳಿಯ ಬಸನಗೌಡ ಪಾಟೀಲ ಮತ್ತು ಪಟ್ಟಿ ದೇವಿಕಾರಾಣಿ(ರಾಯನಗೌಡರ ಮಗಳು) ಪಟ್ಟಿರುವ ಪ್ರಯತ್ನದ ಫಲ ರಾಯನಗೌಡರ ಜೀವನ ದರ್ಶನ ಕೃತಿಗೆ ನಾಂದಿಯಾಯಿತು.

**ಯೋಗ್ಯತೆಯಳ್ಳಿ ರಾಯನಗೌಡರನ್ನು ಕನಾರಟಕ ಸರಿಯಾಗಿ ಉಪಯೋಗಿಸಿಕೊಳ್ಳಲಿಲ್ಲ:
ನಾಡೋಜ ಡಾ. ಪಾಟೀಲ ಮಟ್ಟಪ್ಪ**

1994 ರಲ್ಲಿ ರಾಯನಗೌಡ ಸ್ಕೂರಕ ವಿಶ್ವಸ್ಥ ಸಂಸ್ಥೆಯೊಂದನ್ನು ಸ್ಥಾಪಿಸಿದರು. ಈ ಕಾರ್ಯಕ್ರಮವನ್ನು ತಲ್ಲಿನ ರಾಯನಗೌಡರ ಮನೆಯ ಆವರಣದಲ್ಲಿ 1994 ಅಕ್ಟೋಬರ್ 2 ರಂದು ಪಾಟೀಲ ಮಟ್ಟಪ್ಪವರು ಏನನ್ನು ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ಮಾತನಾಡಿದರೋ ಅದನ್ನೇ ಅವರು ತಮ್ಮ ಪಾಪು ಪ್ರಪಂಚ ಎಂಬ ಪ್ರಪಂಚ ವಾರಪತ್ರಿಕೆಯಲ್ಲಿ ಸಂಪಾದಕರ ದೈರಿಯಿಂದ ಮಾತುಗಳಲ್ಲಿ ದಾಖಲಿಸಿದರು. ಅಂದು ಪಾಟೀಲ ಮಟ್ಟಪ್ಪವರ ಮಾತುಗಳು ಈ ಕೆಳಗಿನಂತಿವೆ.

“ಪ್ರತಿಯೊಬ್ಬ ಮನುಷ್ಯನಿಗೂ ಆವನು ಕೈಗೊಳ್ಳಬೇಕಾದ ಒಂದು ವ್ಯತ್ಯಿಜದ್ದೇ ಇರಬೇಕು. ಆ ವ್ಯತ್ಯಿಜದಲ್ಲಿ ಅವನು ಪ್ರಾಣಿಯ ಪಡೆದು ತನ್ನ ನೈಮ್ಯಾವನ್ನು ಪ್ರಕಟಿಸಬೇಕು. ಮನುಷ್ಯನ ಸಾರ್ವಜನಿಕ ಜೀವನವು ಇನ್ನುಳಿದ ವ್ಯತ್ಯಿಗಳಿಗಿಂತಲೂ ಬಹಳಪ್ಪು ಭಿನ್ನವಾಗಿರುತ್ತದೆ. ಅದನ್ನು ನಿರ್ವಹಿಸುವುದಕ್ಕೆ ಬಹಳಪ್ಪು ಶಕ್ತಿ ಸಾಮರ್ಥ್ಯಗಳು ಬೇಕು. ಬಹಳಪ್ಪು ಸಿದ್ಧತೆಗಳು ಬೇಕಾಗುತ್ತವೆ.”

ಕೆಲವರಿಗೆ ಸಾರ್ವಜನಿಕ ಜೀವನವು ನಾಟಕದಂತಿಯೇ ಇದೆ. ಕೆಲವರು ಸಂಪೂರ್ಣ ಸಿದ್ಧತೆ ಮಾಡಿಕೊಂಡು ರಂಗಸ್ಥಳದಲ್ಲಿ ನಿಂತರೂ ಅವರ ಪಾತ್ರವೇ ಬರುವುದಿಲ್ಲ. ಕನಾರಟಕದಲ್ಲಿ ಸಾರ್ವಜನಿಕ ಜೀವನದಲ್ಲಿ ತಲ್ಲಿರ ರಾಯನಗೌಡರಂತೆ ಸಿದ್ಧತೆ ಮಾಡಿಕೊಂಡವರು ಬಹಳ ವಿರಳ ಎಂದೇ ಹೇಳಬಹುದು. ಅವರು ತಮ್ಮ ರಾಜಕೀಯ ಪಾತ್ರಗೋಸ್ಕರ ಬಹಳಪ್ಪು ಬಂಡವಾಳವನ್ನು ತೊಡಗಿಸಿದ್ದರು. ಆದರೆ ಅದು ಯಾವ ಪರಿಣಾಮವನ್ನು ತೋರಿಸಿಕೊಡಲಿಲ್ಲ.

ಮಹಾತ್ಮಾ ಗಾಂಧಿಜಿಯವರ ರಾಜಕೀಯ ಆಂದೋಲನದಿಂದ ಭಾರತದಲ್ಲಿ ಆಸೇತು ಹಿಮಾಚಲದವರೆಗೆ ಸ್ವಾತಂತ್ರ್ಯದ ಗಾಳಿ ಬೀಸತೋಡಗಿತ್ತು. ಅನೇಕ ಜನ ತರುಣರು ಆ ಗಾಳಿಗೆ ಬಿದ್ದ ಸ್ವಾತಂತ್ರ್ಯ ಹೋರಾಟಲದಲ್ಲಿ ಧುಮುಕಿದ್ದರು. ಅಂಥ ಸಹಸ್ರಾವಧಿ ಯುವಕರಲ್ಲಿ ಯುವ ವಿದ್ಯಾರ್ಥಿಗಳ ತಲ್ಲಿರ ರಾಯನಗೌಡರು ಒಬ್ಬರು. ಆಗ ಕಾಲೇಜು ಶಿಕ್ಷಣ ಪಡೆಯಬೇಕು ಎನ್ನುವವರು ಹೊಲ್ಲಾಪುರ, ಮುಂ.

ಇಲ್ಲವೇ ಮುಂಬಯಿಗಳಿಗೆ ಹೋಗಬೇಕು. ಇಲ್ಲವೇ ಉಚ್ಛ್ರಾತ್ಯಾಸಂಗಕ್ಕೆ ಅದೇ ಆಗ ಅನುಕೂಲ ಹೊಂದಿದ್ದ ಕನಾಂಟಕದ ಧಾರವಾಡಕ್ಕೆ ಬರಬೇಕು.

ರಾಯನಗೌಡರು ತಮ್ಮ ಉಚ್ಛ್ರಾತ್ಯಾಸಂಗೋಂಸ್ಯಾರ ಧಾರವಾಡಕ್ಕೆ ಬಂದಾಗ, ರಾಷ್ಟ್ರೀಯತೆಗೆ ತನ್ನನ್ನು ತೊಡಗಿಸಿಕೊಂಡಿದ್ದ ಭಾರತೀಯ ತರುಣ ಸಂಘವೋಂದು ಅಲ್ಲಿ ಸ್ಥಾಪನೆಗೊಂಡು ತನ್ನ ಕಾರ್ಯವನ್ನು ಮೆಲ್ಲನೆ ಆರಂಭಿಸಿದ್ದಿತ್ತು. ತಮ್ಮ ಭವಿಷ್ಯದ ಕಾಳಜಿ ಇಲ್ಲದ ಯುವಕರು ಅದರ ಕಡೆಗೆ ಆಕರ್ಷಿತರಾಗಿದ್ದರು. ಅವರಲ್ಲಿ ರಾಯನಗೌಡರು ಒಬ್ಬರು.

ಧಾರವಾಡ ದಾರಿ ತೋರಿಸಿತು ಎಂಬ ಮಾತ್ರ ಪ್ರೇಚನಿತವಾಗಿದೆ. ಧಾರವಾಡ ದಾರಿ ತೋರಿಸಲೂ ಬಲ್ಲದು. ದಾರಿಯನ್ನು ತಪ್ಪಿಸಲೂ ಬಲ್ಲದು. ಕೆಲವರು ಹಾದಿಗೆ ಹತ್ತಿದ್ದರೆ, ಇನ್ನು ಕೆಲವರು ಹಾದಿಯನ್ನು ಕೆಳೆದುಕೊಂಡಿದ್ದಾರೆ. ರಾಯನಗೌಡರು ದಾರಿಯನ್ನು ತಪ್ಪುವವರಲ್ಲ. ಆದರೆ, ಅವರು ಅನಿಶ್ಚಯತೆಯ ಹಾದಿಯನ್ನು ಆರಿಸಿಕೊಂಡಿದ್ದರು. ಅವರ ವರ್ಗದ ಒಳಗಿನ ಓದಿಗಿಂತ, ವರ್ಗದ ಹೊರಗಿನ ಓದನ್ನು ವಿಶೇಷವಾಗಿ ಮೆಚ್ಚಿಕೊಂಡಿದ್ದರು. ಅವರಿಗೆ ಇತಿಹಾಸವೆಂದರೆ ವಿಶೇಷ ಪ್ರೀತಿ. ಆದರ ಓದು ಬಹು ವ್ಯಾಪಕವಾಗಿದ್ದಿತ್ತು. ಅವರು ಎಲ್ಲ ಮಾನವಿಕ ವಿಷಯಗಳಲ್ಲಿಯೂ ಬಹು ಆಳವಾಡ ಆಸಕ್ತಿಯನ್ನು ಹೊಂದಿದ್ದರು. ಪ್ರಾಚೀನ ಜಾನ್ಯವನ್ನು ಅವರಂತೆ ಪ್ರೀತಿಸಿದವರಿಲ್ಲ. ವಚನ ಸಾಹಿತ್ಯದ ಮೇಲೆ ಅವರು ಬಹುದೊಡ್ಡ ಪ್ರಭುತ್ವವನ್ನು ಹೊಂದಿದ್ದರು.

ಬೈಲಹೊಂಗಲದ ಮೂಗಿ ದೊಡ್ಡಬಾವೆಪ್ಪ ಅವರೊಂದಿಗೆ ಸೇರಿಕೊಂಡು. ಕಿತ್ತಳೆಯ ಇತಿಹಾಸವನ್ನು ರಾಣಿಯ ಜೀವನ ಚರಿತ್ಯೆಯನ್ನು ಹೆಚ್ಚಿ ತಗೆಯಲು ರಾಯನಗೌಡರು ಇತಿಹಾಸ ವಿದ್ಯಾರ್ಥಿಗಳು ನಾಚಿಸುವಂತೆ ಧಣಿವರಿಯದೇ ದುಡಿದರು. ಗದಗಿನ ದಾನಶಾಂಕ ಬಸರಿಗಿಡದ ವೀರಪ್ಪ ಅವರೊಂದಿಗೆ ಲಂಡನ್‌ಗೆ ಹೋಗಿ ಇಂಡಿಯಾ ಹೌಸ್ ದಲ್ಲಿ ಬ್ರಿಟಿಷ್ ಮೂರ್ಜಿಯಂದಲ್ಲಿ ಇದ್ದ ಅಮೂಲ್ಯ ದಾಖಿಲೆಗಳನ್ನು ತೋರಿಸಿ, ಚನ್ನಮ್ಮೆ ರಾಣಿಯ ಬಗೆಗೆ ಅಧಿಕೃತ ಮಾಹಿತಿಯನ್ನು ತಂದರು.

ಈ ರೀತಿ ರಾಯನಗೌಡರ ವ್ಯಕ್ತಿತ್ವವನ್ನು ಬಿಂಬಿಸುತ್ತ ಕೊನೆಗೆ ಮುಂಬಯಿ ವಿಧಾನ ಸಭೆಗೆ ಸ್ವರ್ವಿಸಲು ಕಾಂಗ್ರೆಸ್ ಅವರಿಗೆ ಟಿಕೀಟು ಸಿಗದಂತೆ ಮಾಡಿದರು ಎಂಬುದನ್ನು ವಿಷಯವಾಗಿ ಚರ್ಚೆಸುತ್ತ ಕನಾಂಟಕ ರಾಯನಗೌಡರನ್ನು ಸರಿಯಾಗಿ ಉಪಯೋಗಿಸಿಕೊಳ್ಳಲಿಲ್ಲ ಎಂದು ಉದ್ದರಿಸಿರುವರು

ತಲ್ಲಿರ ರಾಯನಗೌಡರು: ನಾನು ಕಂಡಂತೆ – ಡಾ. ಚನ್ನೆವೀರ ಕುಮಾರ

1939–40 ನೇ ಇಸವಿ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಕಾವೇರುತ್ತಿರುವ ಸಂದರ್ಭ. ಆಗ ಚನ್ನೆವೀರ ಕಣವಿಯವರು ಧಾರವಾಡ ಸಮೀಪದ ಗರಗ ಗ್ರಾಮದ ಪ್ರಾಧಿಕಿ ಶಾಲೆಯಲ್ಲಿ ಮುಲ್ತೀ ಪರಿಕ್ಷೇಯ ವಿದ್ಯಾರ್ಥಿ. ಈ ಸಂದರ್ಭಲ್ಲಿ ಗಾಂಧಿಜಿಯವರ ವರ್ಧಾರ್ಥಿಕ್ಕಣ ಅಥವಾ ಮೂಲತಿಕ್ಕಣ ಯೋಜನೆಯನ್ನು ಪ್ರಾಯೋಗಿಕವಾಗಿ ಪ್ರಾರಂಭಿಸಲು ಆಗ ಕನಾರ್ಟಕದಲ್ಲಿ ಧಾರವಾಡ ತಾಲೂಕಿನ ಹದಿನೆಂಟು ಗ್ರಾಮಗಳನ್ನು ಆಯ್ದುಕೊಳ್ಳಲಾಗಿತ್ತು. ಗರಗದ ಶಾಲೆಯ ಮುಖ್ಯಪಾಠ್ಯಾಯರಾದ್ದ ಶ್ರೀ. ಜ. ಹ. ಗೋಗೇರಿಯವರು ಈ ಯೋಜನೆಯ ಯಶಸ್ವಿಗಾಗಿ ಸಹಕರ ಒಂದು ಉತ್ತಮ ತಂಡದೊಂದಿಗೆ ಹಗಲಿರುಳೂ ಶ್ರಮಿಸುತ್ತಿದ್ದರು. ಇದರ ಪರಿಣಾಮವಾಗಿ ಗರಗದ ಶಾಲೆಯನ್ನು ಈ ಯೋಜನೆಯ ಮಾದರಿ ಶಾಲೆಯಾಗಿ ಗುರುತಿಸಲಾಗಿತ್ತು. ಈ ಪ್ರಯೋಗವನ್ನು ಪ್ರತ್ಯೇಕ ಒಂದು ಪರಿಶೀಲನೆಯಲ್ಲಿ ಆಗಿನ ಮುಂಬಯಿ ರಾಜ್ಯದ ಉನ್ನತ ಶಿಕ್ಷಣಾಧಿಕಾರಿಗಳೂ, ಈ ಯೋಜನೆಯಲ್ಲಿ ಆಸಕ್ತಿಯಳ್ಳಿ ರಾಜಕೀಯ ಧರ್ಮಿಣರೂ ಅಲ್ಲಿಗೆ ಒಂದು ಹೋಗುತ್ತಿದ್ದರು. ಪ್ರಭಾತಫೇರಿ, ಗ್ರಾಮದ ಸ್ವಚ್ಛತೆ, ಖಾದಿ ಪ್ರಚಾರ, ಹರಿಜನ ಸೇವೆ. ಇವೇ ಮೊದಲಾದ ಚಟುವಟಿಕೆಗಳಿಂದ ಇಡೀ ಉರಿನಲ್ಲಿ ಉತ್ಸಾಹದ ಒಂದು ಹೊಸ ವಾತಾವರಣ ಸೃಷ್ಟಿಯಾಗಿದ್ದಿತು.

ಇದೇ ಸಂದರ್ಭದಲ್ಲಿ ಒಂದು ದಿನ ರಾತ್ರಿ ಗೌರವಣಾದ ಖಾದಿಧಾರಿಯಾಗಿದ್ದ ಎತ್ತರದ ವ್ಯಕ್ತಿಯೊಬ್ಬರು ಗೋಗೇರಿ ಮಾಸ್ತರರ ಮನಸೆಗೆ ಒಂದು ಅವರೊಡನೆ ಏನೇನೋ ವಿಷಯಗಳ ಬಗ್ಗೆ ಮಾತನಾಡಿ ನಸುಕು ಹರಿಯುವ ಮೊದಲೇ ಹೋಗಿ ಬಿಡುತ್ತಿದ್ದರು. ಮರುದಿನ ಮನಸೆಯಲ್ಲಿ ಮೇಜಿನ ಮೇಲೆ ಅವರು ಬಿಟ್ಟು ಹೋಗಿದ್ದ ಕೆಲವು ಮಸ್ತಕಗಳಿಂದವು. ಅವುಗಳಲ್ಲಿ ಒಂದು ‘ಹತಾತ್ಮಾ ಸಾತಪ್ಪ’. ಲೇಖಕರ ಹೆಸರು ತಲ್ಲಿರ ರಾಯನಗೌಡ ಎಂದಿದ್ದನ್ನು ಚನ್ನೆವೀರ ಕಣವಿಯವರು ಗಮನಿಸಿದರು. ಇದು ಚನ್ನೆವೀರ ಕಣವಿಯವರು ಮೊಟ್ಟ ಮೊದಲ ಬಾರಿಗೆ ರಾಯನಗೌಡರನ್ನು ಕಂಡ ಸನ್ನಿಹಿತ. ಆಗ ಅವರು ಭೂಗತರಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಭೂಗತವಾಗಿರುತ್ತಿದ್ದರು ಎಂಬುದನ್ನು ಚನ್ನೆವೀರ ಕಣವಿಯವರು ಗುರುತಿಸುವರು.

ಚನ್ನೆವೀರ ಕಣವಿಯವರು ನಂತರದ ದಿನಗಳಲ್ಲಿ ರಾಯನಗೌಡರನ್ನು ಕಂಡದ್ದ ಧಾರವಾಡದಲ್ಲಿ ಹೈಸ್ಕೂಲ್ ಶಾಲೆಯ ವಿದ್ಯಾರ್ಥಿಗಳಾಗಿದ್ದಾಗ, ಕನಾರ್ಟಕ ವಿಶೇಷಕರಣದ ಬಗ್ಗೆ ನಡಯುತ್ತಿದ್ದ ಸಭೆಗಳಲ್ಲಿ ವಾಗ್ವಿಯಾಗಿ, ದಕ್ಷ ಸಂಘಟಕರಾಗಿ,

ಜನಪ್ರೀಯ ಮುಂದಾಳುಗಳಾಗಿ ಸದಾ ಚೆರುಕಿನಿಂದ ಓಡಾಡಿ ಕೆಲಸಮಾಡುತ್ತಿದ್ದು ಅವರು ಒಬ್ಬ ಪ್ರಭಾವಶಾಲೀ ಹೋರಾಟಗಾರರಾಗಿ. ಇದರ ಜೊತೆಗೆ ಅವರ ಜನತಾ ಪ್ರಕಾಶನದಿಂದ ಪ್ರಕಟಿಸಿದ ‘ಕಿತ್ತಾರು ಬಂಡಾಯ’, ಭೀಮಕವಿಯ ಗೀಗೀ ಪದ ಸಂಗ್ರಹ, ಜನಪದ ರಾಷ್ಟ್ರೀಯ ಗೀತೆಗಳು ಈಗಿಗಳು ಚನ್ನೆವೀರ ಕಣವಿಯವರಿಗೆ ದೊರೆತಿರುವುದನ್ನು ಅವರು ತಮ್ಮ ಲೇಖನದಲ್ಲಿ ಉಲ್ಲೇಖಿಸುತ್ತಾರೆ.

ರಾಯನಗೌಡರು ಕನಾಟಕ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿ ಬಂದಾಗ ಚನ್ನೆವೀರ ಕಣವಿಯವರು ವಿಶ್ವವಿದ್ಯಾಲಯದ ವ್ಯಾಸಂಗ ವಿಸ್ತರಣ ಹಾಗೂ ಪ್ರಕಟಣ ವಿಭಾಗದ (ಈಗಿನ ಪ್ರಸಾರಾಂಗ) ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದರು. ಆಗ ರಾಯನಗೌಡರ ಸಂಪರ್ಕ ಚನ್ನೆವೀರ ಕಣವಿಯವರಿಗೆ ಆಗಿದ್ದ ನಂತರದ ದಿನಗಳಲ್ಲಿ ನಿಕಟ ಸಂಪರ್ಕ ಬಂದಿರುವುದನ್ನು ನೇನೆಯುವರು.

ಇನ್ನು ರಾಯನಗೌಡರು ಹಳ್ಳಿಯ ಶ್ರೀ ಸಾಮಾನ್ಯರು, ಎಲೆಮರೆಯ ಕಾಲಿಯಂತಿರುವ ಕಲಾವಿದರು. ಈ ನಾಡಿನ ಇತಿಹಾಸವನ್ನು ಉಜ್ಜಲಗೋಳಿಸಿದವರು. ಹಾಡುಗಾರರು. ಅವಧಾತರು ಇತ್ಯಾದಿ ಜನಸಾಮಾನ್ಯರೊಡನೆ ಅವರಿಗಿದ್ದ ಆತ್ಮೀಯ ಸಂಪರ್ಕ ಇವುಗಳ ಬಗ್ಗೆ ಚನ್ನೆವೀರ ಕಣವಿಯವರು ಆಶ್ಯಯ್ ಪಡುತ್ತ ಸಂಶೋಧಕರಿಗೆ ಲೇಖಕರಿಗೆ ರಾಯನಗೌಡರು ಸಹಾಯಕರಾಗಿ ನಿಂತು ಅನೇಕ ಸಂಗಳಿಗಳನ್ನು ಕಲೆಹಾಕಿ ಕೊಡುತ್ತಿರುವ ರೀತಿಯನ್ನು ಅಭಿಮಾನದಿಂದ ಚನ್ನೆವೀರ ಕಣವಿಯವರು ತಮ್ಮ ಲೇಖನದಲ್ಲಿ ಉಲ್ಲೇಖಿಸಿರುವರು.

ಸ್ವಾತಂತ್ರ್ಯ ಹೋರಾಟದ ಸೂಚನೆ: ತಲ್ಲಿರು ರಾಯನಗೌಡರು: ಎಂ. ಬಿ. ದೇಸಾಯಿ

ಬೆಳಗಾವಿಯಲ್ಲಿ ಲೋಕದರ್ಶನ ದಿನಪತ್ರಿಕೆ ಪ್ರಕಟವಾಗುತ್ತದೆ. ಅದು ಇಂದಿಗೂ ತನ್ನ ಪ್ರಕಟಣೆಯನ್ನು ಮುಂದುವರೆಸಿದೆ. ಅದರ ಸಂಪಾದಕರಾಗಿದ್ದ ಎಂ. ಬಿ. ದೇಸಾಯಿಯವರು ತಲ್ಲಿರು ರಾಯನಗೌಡರನ್ನು ಹತ್ತಿರದಿಂದ ಕಂಡವರು ಇವರು ತಮ್ಮ ಲೇಖನದಲ್ಲಿ ಈ ರೀತಿ ಹೇಳಿರುವರು. ಗಾಂಧಿ ಯುಗದ ಕಾಲದಲ್ಲಿ ಬೆಳಗಾವಿ ಜಿಲ್ಲೆ ಕಾಂಗ್ರೆಸ್ ಸಮಿತಿ ರಾಮದೇವ ಗಲ್ಲಿಯ ಒಂದು ಭಾಡಿಗೆ ಮೆನೆಯಲ್ಲಿತ್ತು. ಈಗಿನ ಹೋರಾಟಗಾರರ ಮುಂಚೊಣಿಯಲ್ಲಿದ್ದ ಗಜಪತಿ ಶಿವನಗೌಡ. ಸಾಣಿಕೊಪ್ಪ. ಅಣ್ಣಿ ಗುರೂಜಿ. ವೆಂಕರಣ್ಣ ಹೂಲಿ. ಮೊದಲಾದವರ ಕಾಯಾರ್ಲಯ ಇದಾಗಿತ್ತು. ತಲ್ಲಿರು ರಾಯನಗೌಡರು ಕೂಡ ಆಗಾಗ ಅಲ್ಲಿ ಭೇಟಿ ಕೊಡುತ್ತಿದ್ದರು, ಅವರದು ಸಾದಾವೇಷ. ಪಂಚೆ ಉಟ್ಟಿಕೊಂಡು ಬರುತ್ತಿದ್ದರು. ಅವರನ್ನು ನೋಡಿ ಈ ಜನ ಪಂಚೆವೀರ ಎನ್ನುತ್ತಿದ್ದರು.

ಈ ಪಂಚೆ ಏರ ಸವದತ್ತಿ ತಾಲುಕಿನ ತಲ್ಲಿರು ಎಂಬ ಸ್ಥಳ ಗ್ರಾಮದಲ್ಲಿ

1910 ಪೆಬ್ರುವರಿ 28 ರಂದು ಜನ್ಮಾತಿದರು. ತಂದೆ ಹೆಸರು ಲಿಂಗನಗೌಡ ತಾಯಿಯ ಹೆಸರು ಬಸಮ್ಮೆ. ತಲ್ಲೂರಿನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಧಾರವಾಡದ ಕನಾಕಟಕ ಕಾಲೇಜಿನಲ್ಲಿ 1936 ರಲ್ಲಿ ಬಿ. ಎ. (ಆನಿಸ್) ಪಾಸಾಗಿ ಅನಂತರ ಕಾನೂನು ಶಿಕ್ಷಣಕ್ಕಾಗಿ ಮುಂಬ್ಯೆಗೆ ತೆರಳಿದರು. ಮುಂಬ್ಯೆಯಲ್ಲಿ ಸ್ವಾತಂತ್ರ್ಯ ಚೆಳುವಳಿಯಲ್ಲಿ ಧುಮುಕಿದರು. ಹುತಾತ್ಮ ಜತೀನ ದಾಸರು ಕಾರಾಗೃಹದಲ್ಲಿ ನಿಧನರಾದ ದಿನವೇ ಕಾಂಗ್ರೆಸ್‌ಗೆ ಸೇರ್ವೆದೆಯಾದರು. ಸ್ವಾತಂತ್ರ್ಯ ಪ್ರಾಪ್ತವಾಗುವವರೆಗೂ ಹೋರಾಡಲು ಪೊತ್ತೆಟಿರು. ಯೊವಕರ ಸಂಘಟನೆಗಾಗಿ ಭಾರತೀಯ ವಿದ್ಯಾರ್ಥಿ ಸಂಘವನ್ನು ಸ್ಥಾಪಿಸಿ ಅದರ ಕಾರ್ಯದರ್ಶಿಯಾದರು. ಕೆಪಿಸಿಸಿ/ಎಬಿಸಿಸಿ ಸದಸ್ಯರಾಗಿ ಕಾಂಗ್ರೆಸ್ ಸಂಸ್ಥೆಗೆ ಸೇವೆ ಸಲ್ಲಿಸಿದ ಹಿರಿಮೆ ರಾಯನಗೌಡರಾಗಿದೆ.

ಅನಂತರ ತಮ್ಮ ನಾಡಿಗ ಮರಳಿ ಬೈಲಹೊಂಗಲವನ್ನು ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡು, 1946 ರಲ್ಲಿ ಕಿಶೋರು ರಾಣಿ ಜನ್ಮಾತ್ಮೆ ಇತಿಹಾಸ ಮಂಡಳವನ್ನು ಸ್ಥಾಪಿಸಿ, ಜನ್ಮಾತ್ಮೆ ರಾಣಿಯ ಇತಿಹಾಸ ಶೋಧನೆಗೆ ತೊಡಗಿದರು. ರಾಜ್ಯ ಸರ್ಕಾರದಿಂದ ಕಿಶೋರು ರಾಣಿ ಜನ್ಮಾತ್ಮೆ ವಿಜಯ ಸಾಧಿಸಿದ ದಿನ ಅಕ್ಟೋಬರ್ 23 ನೇ ದಿನವನ್ನು ಮಹಿಳಾ ದಿನಾಚರಣೆಯನ್ನಾಗಿ ಅಚರಿಸುವ ಮನ್ವತ್ವ ಪಡೆದರು. ಕಿಶೋರು ಮಹಿಳಾ ಸೈನಿಕ ಶಾಲೆ ತೆರೆಯುವಲ್ಲಿ ಇವರ ಶ್ರೇಯಸ್ಸು ಅಡಗಿದೆ.

ಬೈಲಹೊಂಗಲದ ಸುಪ್ರಸಿದ್ಧ ಲಾಖಣಿಕಾರ ದೊಡ್ಡಭಾವೆಪ್ಪ ಮೂಗಿ ಅವರ ಮಲ್ಲಸರ್ಜನ ದುಂಧಮಿ ಲಾಖಣಿ ಮಸ್ತಕವನ್ನು ಸಂಶೋಧನಾ ಮಂಡಳದಿಂದ ಹೊರತೆಂದರು. 1947 ರಲ್ಲಿ ಕಿಶೋರು ಸಂಸ್ಥಾನಕ್ಕೆ ಸಂಬಂಧಿಸಿದ ವಿವಿಧ ಪ್ರಕಾರದ ಲೇಖನಗಳನ್ನು ಹಿರಿಯ ವಿದ್ಯಾಂಸರಿಂದ ಬರೆಸಿ ಕಿಶೋರು ಬಂಡಾಯ ಎಂಬ ಹೊತ್ತಿಗೆ ಪ್ರಕಟಿಸಿದರು.

ಸಾಹಿತಿ, ಸಂಶೋಧಕ, ರಾಜಕೀಯ-ಸಾಮಾಜಿಕ ಕಾರ್ಯಕರ್ತೆ ತಲ್ಲೂರು ರಾಯನಗೌಡರು: ಎನ್ನೆ

ಹೆಸರಾಂತ ಸಾಹಿತಿ ಎನ್ನೆ ಕುಲಕರ್ಮಣಿಯವರು ರಾಯನಗೌಡರ ಕುರಿತು ತಮ್ಮ ಬರಹದಲ್ಲಿ ತಮ್ಮಿಬ್ಬರ ಪರಿಚಯ ಆಗಿರುವ ಸಂದರ್ಭವನ್ನು ನೆನೆಯುತ್ತ ಅವರಲ್ಲಿ ಎಂತಹ ವ್ಯಕ್ತಿತ್ವ ಇತ್ತು ಎಂಬುದನ್ನು ತಿಳಿಸಿರುವರು.

ಕನಾಕಟಕ ಕಾಲೇಜಿನ ಕನ್ನಡ ಆನಿಸ್ ವರ್ಗವೆಂದರೆ ಮೊದಲನೆಯ ವರ್ಷದ ಎರಡನೆಯ ವರ್ಷದ ಬಿ. ಎ. ವಿದ್ಯಾರ್ಥಿಗಳಿಗೆ ಒಟ್ಟಿಗೆ ಅಭ್ಯಾಸ. ಸೀನಿಯರ್ ವರ್ಷದವರೆಗೆ ನಡೆಯುವ ಅಭ್ಯಾಸ ಜ್ಞಾನಿಯರ್ ಬಿ. ಎ. ದವರಿಗೂ ನಡೆಯುವುದು. ಮುಂದಿನ ವರ್ಷದ ಜ್ಞಾನಿಯರ್ ವಿದ್ಯಾರ್ಥಿಗಳು ಸೀನಿಯರ್

ದವರೊಡನೆ ಓದುತ್ತಿದ್ದರು. ಹೀಗೆ 1935 ರಲ್ಲಿ ನಾನು ಕನ್ನಡ ಜ್ಞಾನಿಯರ್ ಆನಿಸ್‌ ಕಾಲ್ಸ್ ನಲ್ಲಿದ್ದಾಗ ಶ್ರೀ ರಾಯನಗೌಡರು ಸೀನಿಯರ್ ಕಾಲ್ಸ್ ನಲ್ಲಿದ್ದರು. ಆಗ ನನಗೆ 22 ವಯಸ್ಸಾಗಿದ್ದರೆ ರಾಯನಗೌಡರಿಗೆ 25 ವರ್ಷ. ಇಷ್ಟು ಅಂತರ ಹೇಗೆ? ಅದಕ್ಕೆ ಕಾರಣ ತಲ್ಲೂರರ ಸಾಮಾಂತ್ರ್ಯ ಚಟುವಟಿಕೆಗಳು. ಅಂತಹೇ ಅವರು ಇಷ್ಟುರಲ್ಲಿ ಕೆಪ್ಪಣ ಕಂಬಿಗಳ ಹಿಂದೆ ವಾಸ್ತವ್ಯ ಹಾಡಿ ಬಂದಿದ್ದರು. ಅವರು 1935 ರಲ್ಲಿ ಬಿ. ಎ. ಪರೀಕ್ಷೆಗೆ ಕೂಡಬೇಕಿತ್ತು. ಚಳುವಳಿ. ಚಟುವಟಿಕೆಗಳ ಮೂಲಕ ಅವರು ಆ ವರುಷ ಬಿಟ್ಟು 1936 ರಲ್ಲಿ ನಮ್ಮೊಡನೆಯೇ ಕನ್ನಡ ಆನಿಸ್ ಪಡೆದರು ಎಂಬುದನ್ನು ಎನ್ನೇಯವರು ನೆನಪಿಸಿಕೊಂಡು ತಮ್ಮ ಲೇಖನದಲ್ಲಿ ತಿಳಿಸಿರುವರು.

ಬಿ. ಎ. ಪದವೀಧರರಾದ ಮೇಲೆ ಮಿಶ್ರ ತಲ್ಲೂರರು ನಮ್ಮೊಂದಿಗೆ ಎಂ. ಎ. ಮಾಡಲಿಲ್ಲ. 1938 ರ ಚಳುವಳಿಯ ಮೂಲಕ ಮತ್ತೆ ಸೇರಮನೆವಾಸ, 1942 ರಲ್ಲಿಂತೂ ಚಲೇಜಾವ್ ಚಲೇಜಾಯಲ್ಲಿ ಬಿರುಗಾಳಿಯಂತೆ ಬಿರುಸಾಗಿ ಸಾಗಿದ ಭೂಗತ ಚಟುವಟಿಕೆಗಳಲ್ಲಿ ಬೆಳಗಾವಿ ಜಿಲ್ಲೆಯ ಮುರಗೋಡ(ಅದೇ ಅವರ ಹುಟ್ಟುರು) ತಲ್ಲೂರಿನ ಈ ತರುಣ ಮುಂಚೂಣಿಯ ಹೋರಾಟಗಾರ ಎಂಬುದನ್ನು ಎನ್ನೇಯವರು ನೆನೆದಿರುವರು.

ಸರ್ವಶ್ರೀ ವೆಂಕಟೇಶ ಮಾಗಡಿ. ಕೆ. ಎಫ್. ಪಾಟೀಲ. ಅಂದಾನೆಪ್ಪದೊಂದು ಮೇಟಿ. ಚನ್ನಬಸಪ್ಪ ಅಂಬಿ. ಗುದ್ದೆಪ್ಪ ಹಳ್ಳಕೇರಿ. ತಿ. ರು. ನೇಸ್ಸಿ, ಶಂಕರ ಶುರ್ಕಣ್ಣಕೇರಿ. ಅಣ್ಣಿ ಗುರೂಡಿ. ಹೂಲಿ ವೆಂಕರಡ್ಡಿ. ಷಟ್ಕಾಳಿಪ್ಪ ಅಂಗಡಿ. ಪಾಶ್ಚಾಮಾರ ಶೇಕ್. ಮೊದಲಾದ ಚಳುವಳಿಗಾರ ಸಹಚರ ಸ್ವೇಹಿತರೊಂದಿಗೆ ಇವರ ಹೋರಾಟದ ಆಟ ಮುಂಬಯಿ ಕನಾಂಟಿಕದಲ್ಲೆಲ್ಲಾ ಎಂದರೆ ಧಾರವಾಡ. ಬೆಳಗಾವಿ. ವಿಜಾಮರ. ಕಾರವಾರಗಳಲ್ಲಿ ಇವರ ಸಹಕಾರ್ಯಕರ್ತರು ಹರಡಿಕೊಂಡಿದ್ದರು.

1940 ರಲ್ಲಿ ರಾಯನಗೌಡರು ಗಾಂಥಿಜಿ ಆಜ್ಞೆ ಮೇರಿಗೆ ವೈಯಕ್ತಿಕ ಸತ್ಯಾಗ್ರಹ ಮಾಡಿದರು. ಅದು ಮುರಗೋಡದಲ್ಲಿ ನಡೆದಾಗ ಬಂಧಿತರಾಗಿ ಜ್ಯೇಲುವಾಸ ಅನುಭವಿಸಿದರು. 1943 ರ ಅಗಸ್ಟ್ 8 ರಂದು ಎ. ಬಿ. ಸಿ. ಸಿ ಸದಸ್ಯರಾಗಿ (ಮುಂಬೈ ಪ್ರಾಂತಿಕ ಕರ್ಮಾಂಕಣ ಸದಸ್ಯರೂ ಇವರಾಗಿದ್ದರು) ಭಾಗವಹಿಸಿ ಕ್ಷೇತ್ರ ಇಂಡಿಯಾ ಕರೆಗೆ ಓಗೊಟ್ಟವರಲ್ಲಿ ಒಬ್ಬರಾಗಿ ಗಾಂಥಿಜಿ ಆದೇಶದಂತೆ ಬುಡಮೇಲು ಕೃತ್ಯಾಗಳಲ್ಲೂ ಅಪಾರ ಪಾತ್ರವನ್ನು ವಹಿಸಿದ್ದರು. ಇವರ ಚಲನವಲನಗಳು ಸಿಗದಿದ್ದಾಗ ಬ್ರಿಟಿಷರು ಇವರ ಮನಿಗೆ ಮುತ್ತಿಗೆ ಹಾಕಿ ಇವರ ಮುಟ್ಟಿನ ತಂಡಿಗೆ ತುಂಬ ಹಿಂಸೆ ಕೊಟ್ಟರು. ಸೇರಮನೆಯಲ್ಲಿಟ್ಟರು. ಇದರಿಂದಾಗಿಯೇ ಇವರ ತಂದೆ ಕೊನೆಯಸಿರೆಳಿದರು. ಆದರೂ ರಾಯನಗೌಡರು ಭೂಗತ ಚಟುವಟಿಕೆ

ನಿಲ್ಲಿಸಲಿಲ್ಲ. ಬ್ರಿಟಿಷ್ ಸರಕಾರದವರು ಇವರ ಮನೆ ಜಣಿ ಮಾಡಿದರು. ಆಸ್ತಿಯನ್ನು ಕಸಿದುಕೊಂಡರು. ಇವರ ಅಣ್ಣಿ ಬಸನಗೌಡರು ಇವರನ್ನು ಗುಪ್ತವಾಗಿ ಕಂಡು ಕಣ್ಣೀರು ಹಾಕುತ್ತಾ ನಡೆದ ಸಂಗತಿಯನ್ನೆಲ್ಲ ತಿಳಿಸಿದರು. ನಂತರ ರಾಯನಗೌಡರು ಸವದತ್ತಿ ಮಾಮಲೇದಾರರನ್ನು ಕಂಡು ತಮ್ಮನ್ನು ಬಂಧಿಸಲು ಹೇಳಿದರು. ಹಿಂಡಲಗಾ, ಯರವಾಡಾ. ಜೈಲುಗಳಲ್ಲಿ ನಿಕೃಷ್ಟ ಜೀವನವನ್ನು ಬಹುಕಿ 1945 ರಲ್ಲಿ ದ್ವಿತೀಯ ಮಹಾಯುದ್ಧವು ಕೊನೆಗೊಂಡ ನಂತರ ಸಾರ್ವತ್ರಿಕ ಬಿಡುಗಡೆಗಳಲ್ಲಿ ಇವರ ಕಾರ್ಯಕ್ರಮ ವಾಸವು ಕೊನೆಗೊಂಡಿತು.

1947 ರ ಸ್ವಾತಂತ್ರ್ಯ ಪ್ರಾਪ್ತಿ, ಮುಂದೆ ಚುನಾವಣೆಯ ತಯಾರಿ. ಕಾಂಗ್ರೆಸ್ ಟಿಕೇಟ್ ಗಾಗಿ ಪ್ರೇಮೋಣಿ. ಹಪಾಹಪಿತನಕ್ಕೆ ರಾಯನಗೌಡರು ಹೇಸಿ ಆಚಾರ್ಯ ಕೃಪಲಾನಿಯವರ ಪಾಟೆ ಸೇರಿದರು. (ಶ್ರೀ ಶಂಕರ ಕುರ್ತೆಕೋಟಿಯವರು ಕೂಡ ಇದೇ ಕಾರಣಕ್ಕಾಗಿ ಸೇರಿದರು)

1950 ರಲ್ಲಿ ನಾನು ಮುಂಬಯಿ ಆಕಾಶವಾಣಿಯಂದ ಧಾರವಾಡಕ್ಕೆ ವರ್ಗಾವಣೆ ಹೊಂದಿ ಬಂದೆ. ಹದಿನಾಲ್ಕು ವರ್ಷಗಳ ತರುವಾಯ ನನ್ನ ಬಿ. ಎ. ಸಹಪಾರಿ, ಸಮೀಪದ ಸ್ವೇಧಿತ ರಾಯನಗೌಡರ ದರ್ಶನ. ಅದೇ ಉದ್ದನೆಯ ಜುಬ್ಬಿ, ಜಾಕೀಟು, ಮಿರುನೆ ಮಿಂಚುವ ಕಪ್ಪುಕೊಡಲು. ಆಗ ಆರೋಗ್ಯವೂ ಸುಧಾ ರಿಸಿದಂತೆ ಕಂಡರು. ಇಬ್ಬರೂ ಗಾಡವಾಗಿ ಆಲಂಗಿಸಿದವು. ರಾಯನಗೌಡರು ಒಂದು ಭಾಷಣ ಪ್ರಸಾರಕ್ಕಾಗಿ ಆಕಾಶವಾಣಿಗೆ ಬಂದಿದ್ದರು ಎಂಬುದನ್ನು ಎನ್ನೇನೆಡಿದ್ದಾರೆ.

ಮೊದಲು ಜಹಾ ಹರಟಿ ಆಗಲಿ, ಆಮೇಲೆ ನಿಮ್ಮ ಭಾಷಣ ಎಂದೆ. ಅವರು ನಕ್ಕರು. ಇಲ್ಲಿಯವರೆಗೆ ಏನೇನು ಮಾಡಿದ್ದೀರಿ ರಾಯನಗೌಡರೇ? ಮುಖ್ಯವಾಗಿ ಈಗ ಹಿ. ಎಸ್. ಹಿ ಯಾಕೆ? ಎಂದು ಕೇಳಿದೆ. ಅವರು ಶ್ರೀರಂಗರ ಶೋಕಚಕ್ರದ ಕಥೆ ಹೇಳಿದರು. ಅದರಲ್ಲಿ ನಾಯಕ ಜಯಣಿ ಹೇಳುತ್ತಾನೆ “ಗಾಂಧಿ ತತ್ತ್ವ ಬೆನ್ನು ಹತ್ತಿದವರಿಗೆ ಶೋಕ ಚಕ್ರ. ಗಾಂಧಿ ಓಂಟಿಗೆ ಬೆನ್ನು ಹತ್ತಿದವರಿಗೆ ಅಶೋಕ ಚಕ್ರ” ಎಂದು ರಾಯನಗೌಡರ ನಿಷ್ಠಾಮ ಕರ್ಮ ಯೋಗದ ಆಸಕ್ತಿ. ಸಮಾಜ ಸೇವಾರತ್ನ. ಸಹಕಾರ ಸಂಘಗಳ ಸಾಫನೆಯ ಪ್ರವೃತ್ತಿ. ಬಡವರಿಗಾಗಿ ಹೋರಾಟ. ಬಡವರ ಸಮೃದ್ಧ ಜೀವನಕ್ಕಾಗಿ ವಿಧಾಯಕ ಕಾರ್ಯಗಳ ರೂಪರೇಷನೆಗಳನ್ನೆಲ್ಲ ಹೇಳಿದರು ಎಂಬುದನ್ನು ಎನ್ನೇ ತಮ್ಮ ಲೇಖನದಲ್ಲಿ ವಿವರಿಸಿರುವರು.

ಪರಾಮರ್ಶನ ಗ್ರಂಥಗಳು:

ತಳವಾರ ಆರ್. ಎಫ್. (1991). ತಲ್ಲಿರು ರಾಯನಗೌಡರು. ವೀರಶ್ವವ ಅಧ್ಯಯನ ಸಂಸ್ಥೆ. ಗದಗ. ಬಸನಗೌಡ ಆರ್. ಪಾಟೀಲ. (2010). ಸಂಶೋಧಕ ಸಾಹಿತ ತಲ್ಲಿರು ರಾಯನಗೌಡರು. ತಲ್ಲಿರು ರಾಯನಗೌಡ ವಿಶ್ವಸ್ಥ ಸಂಸ್ಥೆ. ಬೆಂಗಳೂರು.

ಬಸನಗೌಡ ಆರ್. ಪಾಟೀಲ. (2010) ಮಲ್ಲಸಚ್ಚ ಕಾವ್ಯ ಮತ್ತು ಕಿತ್ತಲ್ಲಿರು ಬಂಡಾಯ. ತಲ್ಲಿರು ರಾಯನಗೌಡ ವಿಶ್ವಸ್ಥ ಸಂಸ್ಥೆ. ಬೆಂಗಳೂರು.

ಗೋಪಾಲರಾವ್ ಎಚ್. ಎಸ್. (2020) ಕನಾರಟಕ ಏಕೀಕರಣ ಇತಿಹಾಸ. ನವಕನಾರಟಕ ಪಬ್ಲಿಕೇಷನ್. ಬೆಂಗಳೂರು.

ತಲ್ಲಿರು ರಾಯನಗೌಡರು & ಕರ್ಕಿ ಡಿ. ಎಸ್. (1963) ಶರೀಫರ ಜನಸ್ಮಿಯ ಪದಗಳು. ಶರೀಫ್ ಸಾಹಿತ್ಯ ಸಮೀಕ್ಷಿ. ಶಿಶುವಿನಾಳ (ಹುಬ್ಲಿ).

ಬಸನಗೌಡ ಆರ್. ಪಾಟೀಲ. (2010) ಅರ್ಗಣ್ಯ ಸ್ವಾತಂತ್ರ್ಯ ಯೋಧ ತಲ್ಲಿರು ರಾಯನಗೌಡರು. ತಲ್ಲಿರು ರಾಯನಗೌಡ ವಿಶ್ವಸ್ಥ ಸಂಸ್ಥೆ. ಬೆಂಗಳೂರು.

Funding:

This study was not funded by any grant.

Conflict of interest:

The Authors have no conflict of interest to declare that they are relevant to the content of this article.

About the License:

© The Authors 2024. The text of this article is open access and licensed under a Creative Commons Attribution 4.0 International License.